

ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ರವರ ನ್ಯಾಯಾಲಯ,

ಸಿದ್ಧಾಪುರ

ಸಿ.ಸಿ ನಂ. 305/2025

ಫಿರ್ಯಾದಿ: ಶ್ರೀ ಶರತ್ ಎಂ. ಆರ್. ತಂದೆ ರಾಮಚಂದ್ರ,
ಪ್ರಾಯಸ್ಥ, ಸಾ: ಮುಗದೂರ, ಸಿದ್ಧಾಪುರ ತಾಲ್ಲೂಕು,
ಉತ್ತರ ಕನ್ನಡ

-ವಿರುದ್ಧ-

ಆರೋಪಿ: ಶ್ರೀ ಶೈಲರ ಇಬ್ರಾಹಿಂ ಶೇಖ್
28 ವರ್ಷ, ವಾಸ: ಹಾಳದಕಟ್ಟಾ, ಕೊಂಡ್ಲಿ ಪೊಲ್ವೆ,
ಸಿದ್ಧಾಪುರ ತಾಲ್ಲೂಕು, ಉತ್ತರ ಕನ್ನಡ.

ಭಾರತೀಯ ನಾಗರಿಕಾ ಸುರಕ್ಷಾ ಸಂಹಿತೆ ಕಲಂ 351 ರಡಿ ಆರೋಪಿಯ ಹೇಳಿಕೆ

ಪ್ರಶ್ನೆ:1 ನ್ಯಾಯಾಲಯದ ಮುಂದೆ ಅಭಿಯೋಜನೆಯ ಪರವಾಗಿ ನಡೆದ ವಿಚಾರಣೆಯಲ್ಲಿ ಸಾಕ್ಷಿದಾರರ ಹೇಳಿಕೆಗಳನ್ನು ಕೇಳಿದ್ದೀಯಾ?

ಉತ್ತರ:

ಪ್ರಶ್ನೆ 2. ಪ್ರಾಸ-1 ಶ್ರೀ ಶರತ್ ಎಂ. ಆರ್. ತಂದೆ ರಾಮಚಂದ್ರ, ತಮ್ಮ ಸಾಕ್ಷ್ಯದಲ್ಲಿ ಹೇಳಿದ್ದೇನೆಂದರೆ, ನ್ಯಾಯಾಲಯದ ವ್ಯಾಪ್ತಿಯಲ್ಲಿರುವ ಫಿರ್ಯಾದುದಾರಿಗೆ ಆರೋಪಿತನಾದ ನೀನು ಪರಿಚಯದವರಾಗಿದ್ದು, ಪಿರ್ಯಾದುದಾರರು ಮಾರುತಿ ಸುಜಕಿ ಸ್ಟಿಫ್ ಡಿಝೆರ್ ಕಾರ ಟೂರಿಸ್ಟ್ ಟ್ರಾಕ್ಟ್ 2017 ನೇ ಮಾಡೆಲ್ ನಂ KA-04 AB-2666 ನೇ ಮೋಟಾರು ವಾಹನದ ಮಾಲಿಕರಾಗಿದ್ದು, ಸದ್ರಿ ವಾಹನವನ್ನು ದಿನಾಂಕ 11-12-2024 ರಂದು ಅದ ಕ್ರಯದ ವ್ಯವಹಾರದಂತೆ ಆರೋಪಿತನಾದ ನೀನು ರೂ.3,75,000/- ಗಳಿಗೇ ಖರೀದಿಸಿರುವುದಾಗಿ ಸಾಕ್ಷ್ಯವನ್ನು ನುಡಿದಿರುತ್ತಾರೆ, ಇದಕ್ಕೆ ನೀನು ಏನು ಹೇಳುತ್ತೀಯಾ?

ಉತ್ತರ:-

ಪ್ರಶ್ನೆ 3 ಪ್ರಾಸಾ:1 ರವರು ತಮ್ಮ ಸಾಕ್ಷ್ಯದಲ್ಲಿ ಮುಂದುವರೆದು, ಒಪ್ಪಿದ ಕ್ರಯದ ವ್ಯವಹಾರದಂತೆ ರೂ. 3,75,000/- ಗಳ ಪೈಕಿ ರೂ 70,000/- ನಗದು ಮೂಲಕ ಹಾಗೂ ರೂ 69,000/- ಗಳನ್ನು ಪೊನ್ ಪೇ ಮೂಲಕ ಜಮಾ ಮಾಡಿದ್ದು ಆದರೆ ಉಳಿದ ರೂ.2,36,000/-ರೂಗಳ ಬಾಬಿಗಾಗಿ ದಿನಾಂಕ 10.06.2025 ರ IDFC First Bank, ಸಾಗರ ಶಾಖೆಯ ಚೆಕ್‌ನ ಸಂಖ್ಯೆ: 000008 ನ ರೂ.2,36,000/- ನ ಚೆಕ್‌ನ್ನು ನೀಡಿರುವುದಾಗಿ ಸಾಕ್ಷ್ಯ ನುಡಿದಿರುತ್ತಾರೆ. ಇದಕ್ಕೆ ನೀನು ಏನು ಹೇಳುತ್ತೀಯಾ?

ಉತ್ತರ:-

ಪ್ರಶ್ನೆ 4. ಪ್ರಾಸಾ:1 ರವರು ತಮ್ಮ ಸಾಕ್ಷ್ಯದಲ್ಲಿ ಮುಂದುವರೆದು, ತದನಂತರ ಫಿರ್ಯಾದುದಾರರು ಸದರಿ ಚೆಕ್‌ನ್ನು ನಗದು ಗೊಳಿಸಲು ಬ್ಯಾಂಕ್ ಆಫ್ ಬರೋಡಾ., ಸಿದ್ದಾಪುರ ಶಾಖೆಗೆ ಹಾಕಿದಾಗ ನಿನ್ನ ಖಾತೆಯಲ್ಲಿ ಸಾಕಷ್ಟು ಹಣ ಇರದ ಕಾರಣ ದಿ: 11.06.2025 ರಂದು "Funds Insufficient" ಎಂಬ ಹಿಂಬರಹದೊಂದಿಗೆ ವಾಪಸ್ ಬಂದಿರುವುದಾಗಿ ಮತ್ತು ಸದರಿ ವಿಷಯವನ್ನು ದಿ: 20.06.2025 ರಂದು ಅವರ ವಕೀಲರ ಮೂಲಕ ನೋಟೀಸ್ ನೀಡಿ ತಿಳಿಸಿರುವುದಾಗಿ, ಸದರಿ ನೋಟೀಸ್‌ನ್ನು ದಿನಾಂಕ: 27.06.2025 ರಂದು ನೀನು ಸದರಿ ನೋಟೀಸ್‌ನ್ನು ನಿರಾಕರಿಸಿದ್ದು unclaimed ಎಂಬ ಹಿಂಬರಹದೊಂದಿಗೆ ಹಿಂದಿರುಗಿದ್ದು, ಸದರಿ ಹಣವನ್ನು ನೀನು ಮರುಪಾವತಿ ಮಾಡದೇ ನೆಗೋಷ್ಯಾಬಲ್ ಇನ್ಸ್ಟ್ರುಮೆಂಟ್ ಆಕ್ಟ್, 138 ರ ಅಡಿಯಲ್ಲಿ ಅಫರಾದ ಎಸುಗಿರುವರೆಂದು ನಿನ್ನ ಮೇಲೆ ಆರೋಪಣೆ ಇದೆ ಮತ್ತು ಸದ್ರಿ ಆರೋಪಣೆಯನ್ನು ಈ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯಲ್ಲಿ ಮಾಡಿರುತ್ತೀಯಾ ಎಂದು ಆರೋಪಿಸಲಾಗಿದೆ. ಇದಕ್ಕೆ ನೀನು ಏನು ಹೇಳುತ್ತೀಯಾ?

ಉತ್ತರ:-

ಪ್ರಶ್ನೆ 5. ಪ್ರಾಸಾ:1 ರವರು ತಮ್ಮ ಸಾಕ್ಷ್ಯದಲ್ಲಿ ಮುಂದುವರೆದು, ತಾನು ಈ ಪ್ರಕರಣದಲ್ಲಿ ಪಿರ್ಯಾದಿಯಾಗಿದ್ದು ಈ ದಿನ ಸತ್ಯಾಪನಾ ಹೇಳಿಕೆಯ ಪ್ರಮಾಣ ಪತ್ರವನ್ನು ಪತ್ರ ರೂಪದಲ್ಲಿ ಹಾಜರುಪಡಿಸಿದ್ದೇನೆ ಎಂದು, ಅದರಲ್ಲಿ ಹೇಳಿರುವ ಸಂಗತಿಗಳೆಲ್ಲವೂ ಸತ್ಯ ಮತ್ತು ಅದನ್ನು ತಾನೇ ತಮ್ಮ ವಕೀಲರಿಗೆ ಹೇಳಿ ಬರೆಸಿ, ಸಹಿ ಮಾಡಿರುತ್ತೇನೆ ಎಂದು, ಆರೋಪಿ ನೀಡಿದ ದಿ: 10-06-2025 ರ IDFC Firstಬ್ಯಾಂಕ್ ನ ಚೆಕ್ ನಿ.ಪಿ-1 ಎಂದು, ಸಹಿಯನ್ನು ನಿ.ಪಿ-1(ಎ) ಎಂದು, ದಿ: 10-06-2025 ರಂದು ಸದರಿ ನಿ.ಪಿ-1 ನ್ನು Bank of Barodaಬ್ಯಾಂಕ್ ಶಾಖೆಯಲ್ಲಿ ನಗದಿಕರಣಕ್ಕಾಗಿ ಹಾಜರುಪಡಿಸಿರುತ್ತೇನೆ. ಆ ಬಗ್ಗೆ ಕೌಂಟರ್ ಚಲನ್ ನ್ನು ನಿ.ಪಿ-2 ಎಂದು, ಸದರಿ

ನಿ.ಪಿ- 1 ಚೆಕ್ ಅಮಾನ್ಯಗೊಂಡ ಬಗ್ಗೆ ಒಂದು IDFC Firstಬ್ಯಾಂಕ್ ಬ್ಯಾಂಕ್ ಹಿಂಬರಹವನ್ನು ನಿ.ಪಿ- 3 ಎಂದು, ಸದರಿ ನಿ.ಪಿ-1 ಅಮಾನ್ಯಗೊಂಡ ಬಗ್ಗೆ ದಿ: 20-06-2025 ರಂದು ಆರೋಪಿಗೆ ನೀಡಿದ ಲೀಗಲ್ ನೋಟೀಸ್ ನ ಕಚೇರಿ ಪ್ರತಿಯನ್ನು ನಿ.ಪಿ-4 ಎಂದು, ಒಂದು ಅಂಚೆ ರಶೀದಿಯನ್ನು ನಿ.ಪಿ-5 ಎಂದು, ನಿ.ಪಿ-4 ನೋಟೀಸ್ ನೊಂದಾಯಿತ ಅಂಚೆ ಮೂಲಕ ಕಳುಹಿಸಿದ್ದು, ಸದರಿ ನೋಟೀಸ್ ಆರೋಪಿ ಸ್ವೀಕರಿಸದೆ Unclaimed ಎಂದು ವಾಪಾಸ್ ಆಗಿದ್ದು ಸದರಿ ವಾಪಾಸ್ ಆದ ಅಂಚೆ ಲಕೋಟಿಯನ್ನು ನಿ.ಪಿ-6 ಎಂದು, ಸದರಿ ಅಂಚೆ ಲಕೋಟಿಯನ್ನು ತೆರೆದ ನ್ಯಾಯಾಲಯದಲ್ಲಿ ತೆರೆದು ನೋಡಲಾಗಿ, ಸದರಿ ಅಂಚೆ ಲಕೋಟಿಯಲ್ಲಿರುವ ನೋಟೀಸ್ ನ್ನು ನಿ.ಪಿ-6(ಎ) ಎಂದು, ದಿ:11-12-2024 ರಂದು ತನ್ನ ಮತ್ತು ಆರೋಪಿ ನಡುವೆ ಆದ ವಾಹನ ಕ್ರಯದ ಒಪ್ಪಂದ ಯಾನೆ ಕರಾರು ಪತ್ರವನ್ನು ನಿ.ಪಿ-7 ಎಂದು ಗುರುತಿಸಿ ಸಾಕ್ಷ್ಯವನ್ನು ನುಡಿದಿರುತ್ತಾರೆ, ಇದಕ್ಕೆ ನೀನು ಏನು ಹೇಳುತ್ತೀಯಾ?

ಉತ್ತರ:-

ಪ್ರಶ್ನೆ 6. ಈ ಪ್ರಕರಣ ಕುರಿತು ನಿನಗೆ ಇನ್ನು ಏನಾದರೂ ಹೇಳುವುದು ಇದೆಯೇ ?

ಉತ್ತರ:-

ಪ್ರಶ್ನೆ 7. ನಿನ್ನ ಪರವಾಗಿ ಏನಾದರೂ ಸಾಕ್ಷಿ ಅಥವಾ ದಾಖಲೆಗಳನ್ನು ಹಾಜರುಪಡಿಸುವಿಯಾ ?

ಉತ್ತರ:-

ಫಿರ್ಯಾದುದಾರರ ಪರ ಸಾಕ್ಷಿದಾರರ ಹೇಳಿಕೆಯನ್ನು ತೆರೆದ ನ್ಯಾಯಾಲಯದಲ್ಲಿ ದಿನಾಂಕ: 02-07-2026 ರಂದು ಆರೋಪಿಗೆ ಓದಿ ಹೇಳಿ ಅವರು ಕೊಟ್ಟ ಉತ್ತರವನ್ನು ಯಥಾವತ್ತಾಗಿ ನಮೂದಿಸಿಕೊಳ್ಳಲಾಯಿತು.

ಸಿವಿಲ್ ನ್ಯಾಯಾಧೀಶರು ಮತ್ತು

ಜಿ.ಎಂ.ಎಫ್.ಸಿ., ಸಿದ್ಧಾಪುರ.